
Tejas Networks Ltd.

Regd. Office: Plot No. 25, 5th Floor J.P. Software Park, Electronic City Phase 1 Hosur Road, Bengaluru 560 100, India Tel: +91-80-4179 4600/700/800

Fax: +91-80-2852 0201



September 28, 2021

The Secretary

National Stock Exchange of India Ltd

Exchange Plaza, C/1, Block G,

Bandra Kurla Complex, Bandra (East)

Mumbai – 400 051

NSE Symbol: TEJASNET

Dear Sir/Madam,

The Secretary **BSE Limited**P J Towers, Dalal Street,
Fort, Mumbai – 400 001 **BSE Scrip Code: 540595**

Re: Publication of "Public Notice" in Financial Express (all India edition - English) and Vishwavani - Kannada edition)

Please find attached copies of a "Public Notice" published in Financial Express in its issue dated September 28, 2021 (All India Edition – English) and Vishwavani in its issue dated September 28, 2021 (Kannada Edition).

The public notice is also available on the website of the Company at www.tejasnetworks.com.

You are requested to kindly take the above on record.

Thanking you,

Yours sincerely

For Tejas Networks Limited

N R Ravikrishnan

General Counsel, Chief Compliance Officer

& Company Secretary

NIT No. APDCL/CGM(PP&D)/IPDS/BBPS/2021/1 Date: 27/09/2021 E-tenders are hereby invited by Assam Power Distribution Company Ltd from all eligible and experienced/reputed firms, for selection of Bharat Bill

Payment Operating Unit (BBPOU) for collection of Electricity Bill Payments for APDCL For details, please visit www.apdcl.org / https://assamtenders.gov.in.

Last date of submission of Bid is 01.11.2021 16:00 Hours.

Sd/- Chief General Manager (PP&D), APDCL, 6th Floor, Bijulee Bhawan, Guwahati-1 Please pay your energy bill on time and help us to serve you better!



Regd. Office: Plot No. C-23, Road No. 8, Film Nagar, Jubilee Hills, Hyderabad - 500033, Ph.: 040-23327723, Fax: 040-23314158, Website: www.vishnuchemicals.com, Email: investors@vishnuchemicals.com

NOTICE TO THE SHAREHOLDERS w.r.t. TRANSFER OF SHARES TO NVESTOR EDUCATION AND PROTECTION FUND (IEPF)

Notice is hereby given to the shareholders of the Company pursuant to the provisions of section 124 of the Companies Act, 2013 ('The Act') read with the Investor Education and Protection Fund Authority (Accounting, Audit, Transfer and Refund) Rules, 2016, including any statutory modifications or amendments for the time being in force ('the IEPF Rules') in connection with the transfer of those equity shares to the IEPF in respect of which dividend(s) remained unpaid/unclaimed for a period of seven consecutive years.

Accordingly, the Company has sent an individual communication to the shareholders vide its letter dated 24" September, 2021 on 25" September, 2021 to all the concerned shareholders, whose shares are liable to be transferred to the IEPF during FY 2021-22 and requesting them to claim such unpaid/unclaimed dividend(s) from Year 2014-15 till date on or before 20" December, 2021. The said individual communication has been sent through dispatch of physical letters to all the concerned shareholders at their latest available address. Further, in terms of Rule 6(3) of the said Rules, the statement containing the details of name, folio no./demat account no., no. of shares due for transfer along with unpaid/unclaimed dividend amount is made available at investors relation section on the website of the Company www.vishnuchemicals.com for information and necessary action by the shareholders.

In this regard, we request those concerned shareholders to claim such unpaid/unclaimed dividend(s), by making an application immediately to the company or Registrar & Share Transfer Agent M/s. Bigshare Services Pvt. Ltd (BSPL), 306, Right Wing, 3^{rt} Floor, Amrutha Ville, Opp. Yashoda Hospital, Somajiguda, Rajbhavan Road, Hyderabad - 500082, India, Phone No. +91-40 40144582, Email Id: bsshyd1@bigshareonline.com, www.bigshareonline.com (*RTA) or "Registrar") on or before 20" December, 2021. If no valid claim is received on or before 20" December, 2021, the Company will be compelled to transfer such unclaimed interim dividend amount for the FY 2014-15 to the IEPF and consequently transfer the shares held by the concerned shareholders to IEPF, without any further notice, by following the due process as provided in the IEPF Rules. Shareholders please note that subsequent to such transfer of the relevant shares to IEPF, all future benefits which may accrue thereunder, including future dividends, if any, will be credited to the IEPF.

Further, the shareholders may kindly note that after the above referred transfer is made, refunds from the IEPF can be claimed only by complying with the provisions of Rule 7 of the IEPF Rules i.e. by submitting an online application in a prescribed web Form IEPF-5 available on the website: http://www.iepf.gov.in/IEPF/corporates.html and sending a physical copy of the same to the Nodal Officer of the Company

Please note that post transfer of unpaid and unclaimed dividend amount and shares to IEPF, no claim shall lie against the Company except claiming back such unpaid/unclaimed dividends along with the shares in a manner as prescribed under the IEFP rules.

This notice is made available on the Company's website www.vishnuchemicals.com and on the website of stock exchanges www.bseindia.com and www.nseindia.com

For Vishnu Chemicals Limited Kishore Kathri Place: Hyderabad Company Secretary & AGM-Legal Date: 27.09.2021

Tejas Networks Limited

Corporate Identity Number: L72900KA2000PLC026980 Registered Office: J.P. Software Park, Plot No. 25, Sy. No. 13, 14, 17 & 18, Konnapana Agrahara Village, Begur Hobli, Bengaluru-560 100, Karnataka Tel.: +91 80 4179 4600 | Fax: +91 80 2852 0201 Website: www.tejasnetworks.com | E-mail: corporate@tejasnetworks.com

PUBLIC NOTICE

The Company has received emails from the National Stock Exchange of India Limited and the BSE Limited ("Stock Exchanges") informing the Company of the circulation of certain "unsolicited SMSes" with reference to the trading of equity shares of the Company. We would like to clarify that senders of such messages are neither registered nor authorized by the Company. Further, the Company's Directors or Key Managerial Personnel do not have any role in the circulation of the "unsolicited SMSes".

All the shareholders, investors, other stakeholders and the general public are hereby advised and cautioned not to rely on such unsolicited messages circulated by unauthorized/ unregistered persons/ entities. We also advise and caution all investors and shareholders to exercise appropriate due diligence before trading in shares of the Company and to take informed investment decisions without being influenced by such unsolicited messages. Neither the Company, nor its Directors or Key Managerial Personnel are/ would be liable or responsible for any liability that may be incurred on account of such unsolicited

The Company has been making the requisite disclosures to the Stock Exchanges as required under the Securities and Exchange Board of India (Listing Obligations and Disclosure Requirements) Regulations, 2015 and the same are available on the websites of the BSE Limited (www.bseindia.com), National Stock Exchange of India Limited (www.nseindia.com), and the Company (www.tejasnetworks.com).

For any information or clarifications, shareholders and the investors may contact the Company at corporate@tejasnetworks.com.

For Tejas Networks Limited

N R Ravikrishnan

General Counsel, Chief Compliance Officer

Place : Bengaluru and Company Secretary Date: September 27, 2021 ACS Membership No.: 7875

WELSPUN INDIA WELSPUN INDIA LIMITED (Corporate Identity Number - L17110GJ1985PLC033271)

Regd. Office: "Welspun City", Village Versamedi, Taluka Anjar, Dist. Kutch, Gujarat - 370110 Tel: +91 2836 661111 Fax: +91 2836 279010 Corp. Office: Welspun House, 6th Floor, Kamala Mills Compound, Senapati Bapat Marg, Lower Parel, Mumbai, Maharashtra - 400013 Tel: +91 22 66136000, Fax: +91 22 24908021 E-mail: companysecretary_wil@welspun.com; Web: www.welspunindia.com

For transfer of equity shares of the Company to Demat Account of the

Investor Education and Protection Fund (IEPF) Authority **NOTICE** is hereby given pursuant to the provisions of Section 124(6) of the Companies Act. 2013 read with the Investor Education and Protection Fund Authority (Accounting.) Audit, Transfer and Refund) Rules, 2016 ("the Rules"), as amended from time to time, the Company is mandated to transfer all the shares in the name of Investor Education and Protection Fund ("IEPF") in respect of which dividends have not been claimed for seven

consecutive years or more. Shareholders may note that final dividend declared by the Company on September 25. 2014, which remained unclaimed for a period of seven years, the corresponding amount

and shares will be transferred to IEPF as per the terms set out in the Rules.

In compliance with the said Rules, the Company has communicated individually to the concerned shareholders, whose shares are liable to be transferred to the Demat account of IEPF Authority, via dispatch of letter at their latest available address in the Company records. The Company has also uploaded on its website www.welspunindia.com, the detail of such shareholders whose shares are liable to be transferred to the IEPF Authority. The Company shall take necessary steps to transfer the concerned shares held by such shareholders to the Demat account of the IEPF Authority within 28 days from September 27, 2021. The shareholders are further informed that due the COVID-19 pandemic there was a delay in receipt of information from bank because of which there is a delay in this communication.

Complying with the requirements of the Rules, the Company has communicated to the concerned shareholders individually whose shares are liable to be transferred to IEPF and the full details of such shareholders including their folio number or DP ID - Client ID are also made available on the Company's website www.welspunindia.com. Shareholders are requested to refer https://www.welspunindia.com/investor-corner.php for the details of the shares liable to be transferred to IEPF.

It may be noted that no claim shall lie against the Company in respect of the shares and dividends thereof credited to the account of the IEPF Authority. On transfer of the dividends and the shares to the IEPF Authority, the shareholder may however claim the same by making an application to the IEPF Authority in IEPF Form - 5, as prescribed under the aforesaid Rules which is available on the IEPF website, i.e. www.iepf.gov.in.

transferred to IEPF, may note that the Company would be issuing duplicate share certificate(s) in lieu of original held by them for the purpose of transfer of shares to IEPF as per the Rules and upon such issue, the Company shall inform the depository by way of corporate action to convert the duplicate share certificates into DEMAT form and transfer in favour of IEPF. The original share certificate(s) which are registered in the name of the original shareholders will stand automatically cancelled and be deemed non-negotiable. Concerned shareholders holding shares in dematerialized form may note that the Company shall inform the depository by way of corporate action for transfer of shares in favour of DEMAT account of the IEPF.

The shareholders may further note that the details made available by the Company on its website should be regarded and shall be deemed adequate notice in respect of issue of duplicate share certificate(s) by the Company for the purpose of transfer of shares to IEPF

shareholders by October 24, 2021, the Company shall with a view to adhering with the requirements of the Rules, transfer the shares to IEPF by the due date as per the procedure laid down in the Rules, without further notice.

For any queries on the above matter, shareholders are requested to contact the Company's Registrar and Share Transfer Agent, Link Intime India Private Limited, C 101. 247 Park, L.B.S.Marg, Vikhroli (West), Mumbai - 400083. Tel. No. 022- 49186270 49186260, e-mail rnt.helpdesk@linkintime.co.in; or to the Company Secretary, Secretarial Department of the Company at Welspun House, 7th Floor, Kamala Mills Compound Senapati Bapat Marg, Lower Parel, Mumbai - 400013. Tel. 022-6613 6000, e-mail CompanySecretary_wil@welspun.com.

For Welspun India Limited

Shashikant Thorat Company Secretary ICSI Membership No.: FCS 6505



LIC Mutual Fund Asset Management Limited

(Investment Managers to LIC Mutual Fund) CIN No: U67190MH1994PLC077858

Registered Office: Industrial Assurance Bldg. 4th Floor, Opp. Churchgate Station, Mumbai - 400 020 Tel. No.: 022-66016000, Toll Free No.: 1800 258 5678, Fax No.: 022-22835606 Email: service@licmf.com • Website: www.licmf.com

CORRIGENDUM TO NOTICE-CUM-ADDENDUM NO. 26 of 2021-2022

This is with reference to the notice cum addendum no. 26 of 2021-2022 published in Navshakti and Financial Express on September 27, 2021 by LIC Mutual Fund regarding change in Fundamental Attributes of LIC MF Banking & Financial Services Fund wherein it is stated that the scheme benchmark Nifty Financial Services TRI has weightage of approx. 64% in banks and remaining 26% in financial services companies. Please read the weightage of financial Services companies as approx. 36% instead of 26%.

All the other provision of the aforesaid notice cum addendum remains the same.

Place: Mumbai

For LIC MUTUAL FUND ASSET MANAGEMENT LIMITED Date: 27/09/2021

As part of Go-Green initiative, investors are encouraged to register/update their email ID and Mobile Number with us to support paper-less communication.

Mutual Fund investments are subject to market risks, read all scheme related documents carefully. CORRIGENDUM TO THE DETAILED PUBLIC STATEMENT FOR ATTENTION TO THE SHAREHOLDERS OF

HAZOOR MULTI PROJECTS LIMITED (CIN: L99999MH1992PLC269813)

("HMPL" /TARGET COMPANY"/"TC")

Registered Office: 601 A, Ramii House Premises Co-Operative Society Limited, 30 Jambulwadi, J S S Road, Mumbai-400 002 Phone No. +91-22-2200 0525 Email: hmpl.india@gmail.com Website: www.hazoormultiproject.com

In compliance with Regulations 3 (1) and 4 read with Regulations 15 of the SEBI (SAST) Regulations, 2011 This corrigendum to the detailed public statement is being issued by Navigant Corporate Advisors Limited, on behalf of Mr. Pawankumar Nathamal Mallawat (Acquirer-1) and M/s. Keemtee Financial Services Limited (Acquirer-2) in compliance with the Securities and Exchange Board of India (Substantial Acquisition of Shares and Takeovers) Regulations, 2011, as amended ("SEBI (SAST) Regulations") and the SEBI Observation Letter no. SEBI/HO/CFD/DCR-III/OW/25349/1 dated 22nd September, 2021 in respect of Open Offer ("Offer") for the acquisition up to 26,39,000 Equity Shares of Rs. 10/- each representing 26.00% of the total equity and voting share capital of the Target Company at a price of Rs. 18/- per share. The Detailed Public Statement ("DPS") pursuant to the Public Announcement ("PA") made by the Acquirer have appeared in Financial Express - English Daily (all editions); Jansatta - Hindi Daily (all editions) and Pratahkal - Marathi Daily (Mumbai edition) on 11th August, 2021

THE SHAREHOLDERS OF THE TARGET COMPANY ARE REQUESTED TO KINDLY NOTE THAT THE FOLLOWING INFORMATION RELATED TO OFFER:

Update in the schedule of Activities: The original and revised schedule of activities is set forth as below:

ACTIVITY	Original Date	Original Day	Revised Date	Revised Day
Public Announcement	04.08.2021	Wednesday	04.08.2021	Wednesday
Publication of Detailed Public Statement in newspapers	11.08.2021	Wednesday	11.08.2021	Wednesday
Submission of Detailed Public Statement to BSE, Target Company & SEBI	11.08.2021	Wednesday	11.08.2021	Wednesday
Last date of filing draft letter of offer with SEBI	20.08.2021	Friday	20.08.2021	Friday
Last date for a Competing offer	03.09.2021	Friday	03.09.2021	Friday
Receipt of comments from SEBI on draft letter of offer	13.09.2021	Monday	23.09.2021	Thursday
Identified date	15.09.2021	Wednesday	24.09.2021	Friday
Date by which letter of offer be dispatched to the shareholders	22.09.2021	Wednesday	04.10.2021	Monday
Last date for revising the Offer Price	28.09.2021	Tuesday	07.10.2021	Thursday
Comments from Committee of Independent Directors of Target Company	27.09.2021	Monday	06.10.2021	Wednesday
Advertisement of Schedule of activities for open offer, status of statutory				
and other approvals in newspapers and sending to SEBI,				
Stock Exchanges and Target Company	28.09.2021	Tuesday	07.10.2021	Thursday
Date of Opening of the Offer	29.09.2021	Wednesday	08.10.2021	Friday
Date of Closure of the Offer	13.10.2021	Wednesday	25.10.2021	Monday
Payment of consideration for the acquired shares	29.10.2021	Friday	10.11.2021	Wednesday
Final report from Merchant Banker	08.11.2021	Monday	17.11.2021	

All other terms and conditions remain unchanged. Capitalized terms used in this announcement, but not defined, shall have the same meaning assigned to them in the PA, DPS and LOF.

ISSUED BY MANAGER TO THE OFFER FOR AND ON BEHALF OF THE ACQUIRERS MR. PAWANKUMAR NATHMAL MALLAWAT AND M/S. KEEMTEE FINANCIAL SERVICES LIMITED



NAVIGANT CORPORATE ADVISORS LIMITED

423, A Wing, Bonanza, Sahar Plaza Complex, J B Nagar, Andheri Kurla Road, Andheri (East), Mumbai-400-059. **Tel No.** +91 22 4120 4837 / 4973 5078

Email id: navigant@navigantcorp.com; Website: www.navigantcorp.com SEBI Registration No: INM000012243

Contact person: Mr. Sarthak Vijlani

Place: Mumbai Date: 27th September, 2021



NMDC Limited (A Government of India Enterprise)

Bailadila Iron Ore Mine, Kirandul Complex, Kirandul-494556, Distt.-South Bastar Dantewada, Chhattisgarh Gram: IRONORE, Fax: 07857-255226, 255227, 255225 CIN: L13100TG1958GOI001674

No. BIOM/Kdl.Comp/CIVIL/2510/2021 PRESS NOTIFICATION

Dated: 26-09-2021 BIOM, Kirandul Complex, Kirandul, invites SEALED TENDERS in TWO BID SYSTEM for the following work(s), from competent experienced and financially sound contractors bearing Registration with CPWD, State PWD, Central Government Undertakings Railways or M.E.S. However tender documents can be downloaded from the Website mentioned below.

SI.	Name of work	Estimated	Earnest Money	Completion	Period of Down-	Due-date	Date & Time
No.		Cost	Deposit	Period	load the Tender	of Submission	
		(Rs.in Lakhs)		(in months)	Documents from NMDC Website		Opening
1.	Construction of Bituminous	Rs. 48.81	The Bidder shall submit	09 (Nine)	01-10-2021	01-11-2021	01-11-2021
	Approach road from Y-Junction	Lakh	Bid security declaration	Months (includ-	to	upto	at
	to Hydrant point at Dep-11B.	(Including	(BSD) in place of Bid	ing Monsoon	31-10-2021	15.00 Hrs.	15.30 Hrs.
		GST)	security/EMD as per	period i.e. July	upto 16.00 Hrs.		
			'Form-C' of TPF	to September)			
2.	Construction of Store, Dining	Rs. 46.72	The Bidder shall submit	09 (Nine)	01-10-2021	01-11-2021	01-11-202
	and Model rooms at second	Lakh	Bid security declaration	Months	to	upto	at
	floor of Training Institute,	(Including	(BSD) in place of Bid	(Excluding	31-10-2021	15.00 Hrs.	15.30 Hrs
	Kirandul.	GST)	security/EMD as per	Monsoon	upto 16.00 Hrs.		
			'Form-C' of TPF	period)			(
3.	Construction of RCC Culvert at	Rs. 71.08	The Bidder shall submit	09 (Nine)	01-10-2021	02-11-2021	02-11-202
	Dumper Platform and Retaining	Lakh	Bid security declaration	Months	to	upto	at
	Wall for Slope Protection works	(Including	(BSD) in place of Bid	(Excluding	31-10-2021	15.00 Hrs.	15.30 Hrs.
	between turn 8 & 6 of Dep-11B.	GST)	security/EMD as per	Monsoon	upto 16.00 Hrs.		
			'Form-C' of TPF	period)			
4.	Construction of Workshop at	Rs. 33.04	The Bidder shall submit	09 (Nine)	01-10-2021	02-11-2021	02-11-202
	Loading Plant, Kirandul.	Lakh	Bid security declaration	Months (Exclud-	to	upto	at
		(Including	(BSD) in place of Bid	ing Monsoon	31-10-2021	15.00 Hrs.	15.30 Hrs
		GST)	security/EMD as per	period i.e. July	upto 16.00 Hrs.		
- 1			'Form-C' of TPF	to September)	-		
5.	Replacement of Roof Sheeting	Rs. 74.04	The Bidder shall submit	09 (Nine)	01-10-2021	05-11-2021	05-11-202
	and Structural Painting of Auto	Lakh	Bid security declaration	Months	to	upto	at
	Shop at Dep-14 Service Center.	(Including	(BSD) in place of Bid	(Excluding	31-10-2021	15.00 Hrs.	15.30 Hrs
		GST)	security/EMD as per	Monsoon	upto 16.00 Hrs.		
			'Form-C' of TPF	period)			
6.	Renovation of Utakal Samaj and	Rs. 49.55	The Bidder shall submit	09 (Nine)	01-10-2021	05-11-2021	05-11-202
	Maharashtra Mandal Building	Lakh	Bid security declaration	Months	to	upto	at
	at Kirandul.	(Including	(BSD) in place of Bid	(Excluding	31-10-2021	15.00 Hrs.	15.30 Hrs
		GST)	security/EMD as per	Monsoon	upto 16.00 Hrs.		
			'Form-C' of TPF	period)			
7.	Construction of 32 Nos Car	Rs. 61.89	The Bidder shall submit	12 (Twelve)	01-10-2021	06-11-2021	06-11-202°
	Parking shed for Type-III / DS	Lakh	Bid security declaration	Months	to	upto	at
	Quarters near Type-IV / TS	(Including	(BSD) in place of Bid	(Including	31-10-2021	15.00 Hrs.	15.30 Hrs.
	Quarters (Phase-I).	GST)	security/EMD as per	Monsoon	upto 16.00 Hrs.		
			'Form-C' of TPF	period)			
8.	Construction of 04 (Four) Nos.	Rs. 63.12	The Bidder shall submit	12 (Twelve)	01-10-2021	06-11-2021	06-11-202°
	Driver Rooms & Kitchen at	Lakh	Bid security declaration	Months	to	upto	at
	back side of Guest House,	(Including	(BSD) in place of Bid	(Including	31-10-2021	15.00 Hrs.	15.30 Hrs.
	Kirandul.	GST)	security/EMD as per	Monsoon	upto 16.00 Hrs.		
			'Form-C' of TPF	period)			
9.	Construction of Open Hall at	Rs. 32.88	The Bidder shall submit	09 (Nine)	01-10-2021	07-11-2021	07-11-202°
	Ambedkar Bhavan, Kirandul.	Lakh	Bid security declaration	Months	to	upto	at
		(Including	(BSD) in place of Bid	(Excluding	31-10-2021	15.00 Hrs.	15.30 Hrs
		GST)	security/EMD as per	Monsoon	upto 16.00 Hrs.		
			'Form-C' of TPF	period)			4
10.	Construction of Retaining Wall	Rs. 50.82	The Bidder shall submit	` ′	01-10-2021	07-11-2021	07-11-202°
	along Kirandul Nallah.	Lakh	Bid security declaration	Months	to	upto	at
		(Including	(BSD) in place of Bid	(Excluding	31-10-2021	15.00 Hrs.	15.30 Hrs
		GST)	security/EMD as per	Monsoon	upto 16.00 Hrs.		
			'Form-C' of TPF	period)			
11.	Construction of Dozer Cross	Rs. 67.60	The Bidder shall submit	09 (Nine)	01-10-2021	07-11-2021	07-11-202
	Over near 525 Roller of 614	Lakh	Bid security declaration	Months (Exclud-	to	upto	at
	Conveyor, Kirandul.	(Including	(BSD) in place of Bid	ing Monsoon	31-10-2021	15.00 Hrs.	15.30 Hrs.
- 1							

For NOTICE INVITING TENDER, Pre qualifying conditions, other tender conditions and for Complete Address and Details, etc. intending Bidders are requested to visit on our Website www.nmdc.co.in. Corrigendum and Addenda if any will be posted on our NMDC website only. The prospective bidder should visit our NMDC website from time to time to note the Corrigendum and Addenda if any.

security/EMD as per

'Form-C' of TPF

For and on behalf of NMDC Ltd. **Executive Director B.I.O.M., Kirandul Complex**

NATION

WWW.FINANCIALEXPRESS.COM

Basmati export prices looking up

FE BUREAU

Authorized Signatory

New Delhi, September 27

THOUGH BASMATI RICE output is seen to drop by 10% this year, export realisation has started looking up since May. But exporters are apprehensive about possible gains after a steep increase in shipping costs, despite government assistance.

The continuous month-onmonth drop in unit value realisation in export started from a peak of \$1,107/tonne in July 2019. But price realisation in May rose to \$842 from \$833 in the previous month; in August it hit \$889. There was expectation in the industry that prices might goup over \$1,000 due to a lower size of crop, a trade source said.

The drop is output is largely due to an estimated 11% fall to 2.3 million tonne in the crop in Haryana, the biggest producing state in the aromatic rice variety, a state government official said.

Though overall sowing area under basmati fell 3.5% to 7.9 lakh hectare, there has been a steep fall in Pusa 1509, the highest-yielding variety, the official said. Other varieties that replaced Pusa 1509 have much lower productivity.

Many farmers, distressed with lower realisation of Pusa 1509 last year, preferred to sell it to the government at the minimum support price, instead of selling in mandis. But the initial mandi prices of the newly harvested crop have created hope

for the variety that farmers may not shun it completely. As per Agmarknet data, average prices of Pusa 1509 was in ₹2,800-3,000 per quintal this month; total arrivals were to the tune of 2,627 tonne during September 1-26. Last year, prices were ₹1800-2000/quintal in September-October.

"While the demand from Saudi Arab may be flat or slightly lower, the import from Iran will depend on the geo-political developments. As these two countries used to buy nearly half of the total basmatishipped out of India, the government needs to use geo-economical strength with EU, UK and other countries in West Asia," said trade policy analyst S Chandrasekaran.

PUBLIC ANNOUNCEMENT

FOR THE ATTENTION OF THE EQUITY SHAREHOLDERS OF HIMACHAL PRADESH GENERAL INDUSTRIES CORPORATION LIMITED (HPGIC) PURSUANT TO SEBI CIRCULAR NO. SEBI/HO/MRD/DSA/CIR/P/2016/110 dated October 10, 2016

Registered Office: New Himrus Building, Cart Road, Near Hotel Himland, Shimla-171001 Tel: 0177-2624557; Mobile-7018543163, Email: hpgicltd@yahoo.in This Public Announcement ('PA') is being issued by Himachal Pradesh General Industries Corporation Limited (HPGIC) on behalf of Government of Himachal Pradesh in respect of the

(CIN: U85330HP1972SGC003204)

proposed acquisition of the equity shares ("Shares") of HPGIC ("the Company") from the public shareholders pursuant to the exit offer option being exercised by the Promoter as pe the circular issued by the Securities and Exchange Board of India - SEBI/HO/MRD/DSA/CIR/ P/2016/110 on October 10, 2016 (hereinafter referred to as "SEBI Circular").

BACKGROUND

Himachal Pradesh General Industries Corporation Limited (HPGIC) earlier Himalaya Fertilizers Limited was incorporated in November, 1971 as a Joint Sector Company of Himachal Pradesh State Industrial Development Corporation Ltd. (HPSIDC) under the Companies Act, 1956. The Registered Office of the Company is located at New Himrus Building, Cart Road, Near Hotel Himland, Shimla-171001. The Authorised Equity share capital of the Company is Rs 9,00,00,000 (Rupees Nine Crores) and the Issued Capital is Rs. 718.65 lakhs. Out of this 71,52,826 equity shares of Rs. 10 each are fully paid up and 33,750 equity shares with value of Rs. 98,875 are partly paid-up and forfeited

The Company was earlier listed on Delhi Stock Exchange, and subsequently transferred to Dissemination Board of Bombay Stock Exchange Limited. According to SEBI Circular all the companies on Dissemination Board have to give exit opportunities to the public shareholders HPGIC therefore, in pursuance to the said Circular is giving exit opportunity and appointed Almondz Global Securities Limited to determine the fair market value of its equity shares.

The shareholding pattern of the Company as on date is as follows:

Category	No. of Equity Share Holders	Number of Equity Shares held	of total Equity % Share Capital
Promoters and Promoter Group	5	70,39,576	98.42
Public	359	1,13,250	1.58
Total	364	71,52,826	100.00

The key standalone financials for the Company for last 3 years are as under:

SI. No.	Particulars/Financial Year (Rs. in lakhs)	2020-21 (Subject to Audit)	2019-20 (Audited)	2018-19 (Audited)
1	Total Revenue	5705.42	6397.72	5970.56
2	Cost of material consumed	3384.35	3653.56	3042.28
3	Purchase of stock in trade	476.28	478.20	322.64
4	Change in inventory of finished goods, WIP and stock in trade	(56.39)	(34.40)	2.91
5	Employee benefit expenses	549.83	558.51	659.29
6	Other expenses	820.27	981.57	916.86
7	Finance Costs	20.82	20.82	20.82
8	Depreciation and Amortization Expense	33.10	26.05	20.48
9	Total Expenses	5228.27	5684.30	4985.27
10	Profit Before Tax (PBT)	477.15	713.41	985.29
11	Profit after Tax (PAT)	344.41	506.33	696.55
12	Paid-up Equity Capital	716.27	716.27	716.27
13	Reserves and Surplus	4185.84	3745.62	3275.12
14	Long term borrowings	Nil	Nil	Nil
15	E.P.S. (Rs.)	4.82	7.08	9.74

The Promoter have in terms of applicable provisions of SEBI Circular, expressed their intention to provide an exit opportunity to the public shareholders of Himachal Pradesh General Industries Corporation Limited (HPGIC) and have submitted the "Plan of Action" to BSE Limited vide their letter dated 24th September, 2021. The Promoters have appointed Almondz Global Securities Limited, a Merchant Banker (ALMONDZ) as the 'Independent Valuer' from the list of Empanelled Valuers on the BSE to carry out valuation of equity shares of the Company The Promoters now seek to acquire 1,13,250 equity shares of face value Rs. 10/- each representing 1.58% of the paid-up equity share capital of the Company from the Public Shareholders of the Company. Accordingly, the Promoter will send the Letter of Offer to all the Public shareholder by Registered Post/Speed-Post/Courier/email. In the event that some Public Shareholders do not receive, or misplace their Letter of Offer, they may obtain a copy of the same by writing to the Company latest by 25th October, 2021.

Subsequent to the completion of the process, The Company shall make an application to BSE for removal of its name from the DB of BSE.

This Public Announcement is being issued in terms of SEBI Circular and published in "Financial Express" (All Editions) - being the English National Daily and "Jansatta (Hindi - All Edition - being the regional language newspaper of the region where the exited stock exchange was located and "Himachal Dastak" - being the regional language newspaper where the registered office of the company is located. The Promoters will inform the Public Shareholders by way of a notice in the same newspapers in which the present Public Announcement is published, of material changes, if any, to the information set out in this Public Announcement

II. EXIT OFFER PRICE AND JUSTIFICATION

The promoters have appointed ALMONDZ as an 'Independent Valuer' for the purpose of determining the exit price of the equity shares of the Company. As per their Valuation report dated September 15, 2021 ("Valuation Report") submitted by ALMONDZ, the fair value of per equity share of face value Rs. 10/- each of the Company works out to Rs. 100 (Rupees One hundred Only) per equity share. The Fair Value has been arrived at by considering the various applicable valuation methods and other factors. Based on the Valuation Report, the Promoters n consultation with ALMONDZ are making an offer to acquire the equity shares from the publi shareholders at an exit price of Rs. 100 (Rupees One hundred only) per equity share.

III. ACTIVITY SCHEDULE FOR EXIT OFFER

V. LIABILITY OF THE PROMOTER	
Last date for payment of consideration to the Public Shareholders	11th Novebmber, 2021
Offer Closing Date (5:00 PM)	28th October, 2021
Offer Opening Date (10:00 AM)	14th October, 2021

The promoters are liable to acquire the shares of Public Shareholders who have not offered their shares under exit offer up to a period of one (1) year from the completion of the offer, at the same price as determined by the Independent Valuer.

V. PROCEDURE FOR SETTLEMENT

Place: Shimla

Date: 28.09.2021

Upon fulfillment of the terms and conditions mentioned herein and receipt of the requisite regulatory approvals (if any), the consideration for shares will be paid by the Promoter by way of cheque/pay order/demand draft/electronic credit, as the case may be. The cheque / pay order / demand drafts will be dispatched to the Shareholders participating in the offer, at their own risk, by way of speed post/ registered post.

The consideration for such equity shares will be paid/dispatched within 10 working days from the end of the closing of offer in which the equity shares are tendered and are found to be in order. In case of joint holders, the cheque / pay order / demand draft will be drawn in favour of the first named holder. In case of any defect in 'Form of Acceptance' or 'Transfer deed', the relevant documents will be returned to the Shareholders by speed post / registered post at the shareholders own risk. In the event of any Shareholder not receiving or misplacing, the Exit Offer Letter, he may obtain a copy by writing to the Law Officer of the Company, clearly marking the envelope "Exit Offer".

MERCHANT BANKER TO THE OFFER

almondz

Almondz Global Securities Limited (Merchant Banker - Registration No. INM000000834) F-33/3, Phase-II, Okhla Industrial Area New Delhi-110020 PH: 011-43500700 E-Mail- merchantbanker@almondz.com

For and on behalf of all the Persons forming part of the Promoter/Promoter Group of Himachal Pradesh General Industries Limited

Managing Director

financialexp.ep. in

Mumbai, September 27, 2021

Concerned shareholders holding shares in physical form and whose shares are liable to be

pursuant to the Rules.

In case the Company does not receive any communication from the concerned

period i.e. 15th upto 16.00 Hrs.

June to 15 Oct

i.e. 04 Months)

BENGALURU

IN THE COURT OF THE CIVIL JUDGE AND J.M.F.C. AT KORATAGERE C.MIS.No.394/2021

Petitioners: Kariyanna s/o Late Ra maiah, Aged about 55 years, R/o Gatlahalli, C.N.Durga Hobli, Koratagere Taluk

Respondent: The Tahasildar, The Registar of Birth & death, Koratagere, Koratagere Taluk.
PUBLIC NOTIFICATION

Whereas the petitioner has filed the above petition to obtain the death certificate of the petitioner's mothe by name Eramma w/o Late Ramaiah died on 28-08-2010 and Sister by name Thimmakka w/o late Rangap pa died on 25-06-2007 at Koratagere tauk, C.N.Durga hobli, Gatlahalli village, at the said address. It is hereby notify that whoever has interest or objection to obtain the death certificate of the may appear in person or through your advocate on: 06/11/2021 in the above case. Failing which the matter will be herd writter

By order of the court Sd/- Shirastedar Chivil Judge & J.M.F.C. Court Koratagere B.H.Nagendrappa, Advocate for petitioner

Koratagere

IN THE COURT OF THE CIVIL JUDGE AND J.M.F.C. AT KORATAGERE C.MIS.No.392/2021

Petitioners: Siddaiah s/o Late Chin nappaiah, Aged 73 years, r/o Kurihalli, C.N.Durga Hobli, Koratagere

Respondent: The Deputy- Tahasil dar, The Registar of Birth & death Thovinakere, Koratagere taluk **PUBLIC NOTIFICATION**

Whereas the petitioner has filed the above petition to obtain the death certificate of the petitioner mother by name Chowdamma w/o Chinnan paiah - died on 18-04-1987 at Korat agere tauk, C.N.Durga hobli, Kurihalli at the said address. It is hereby notify that whoever has interest or objection to obtain the death certificate of the petitioner's deceased may appear in person or through your advocate on:-06/11/2021 in the above case. Failing which the matter will be herd written mined in your absence.

By order of the court Sd/- Shirastedar Chivil Judge & J.M.F.C. Court Koratagere D.G.Thimmaraju, Advocate for petitioner

<u>್ಷಾಟ್ರ್ಯ ತೇಜನ್ ನೆಟ್ ವರ್ಕ್ಸ್ ಅಮಿಟೆಡ್</u>

Koratagere.

್ತ್ ಕಾರ್ಮೋರೇಟ್ ಐಡೆಂಟಿಟಿ ನಂಬರ್: L72900KA2000PLC026980 ನೋಂದಾಯಿತ ಕಚೇರಿ: ಜೆ.ಪಿ. ಸಾಫ್ಟ್ ವೇರ್ ಪಾರ್ಕ್, ಪ್ಲಾಟ್ ನಂ. 25, ಸರ್ವೇ ನಂ. 13, 14, 17 & 18, ಕೋನಪನ ಅಗಹಾರ ವಿಲೇಜ್, ಬೇಗೂರು ಹೋಬಳಿ, ಬೆಂಗಳೂರು-560 100, ಕರ್ನಾಟಕ ದೂರವಾಣಿ: +91 80 4179 4600 ಫ್ಯಾಕ್ಸ್: +91 80 2852 0201 ವೆಬ್ಸ್ಬೆಟ್: www.tejasnetworks.com ಇಮೇಲ್: corporate@tejasnetwor

ಸಾರ್ವಜನಿಕ ಪ್ರಕಟಣೆ

ಲಿಮಿಟೆಡ್ ("ಸ್ಟಾಕ್ ಎಕ್ಟ್ಲೆಂಜ್ಗಳು") ನಿಂದ ಕಂಪನಿಯ ಈಕ್ರಿಟಿ ಷೇರುಗಳ ವಹಿವಾಟನು ಉಲ್ಲೇಖಿಸಿ ಕೆಲವು "ಅನಪೇಕ್ಷಿತ ಎಸ್ಎಂಎಸ್ಗಳ" ಪಸಾರವನ್ನು ಕಂಪನಿಗೆ ತಿಳಿಸಿದೆ. ಅಂತಹ ಸಂದೇಶಗಳನ್ನು ಕಳುಹಿಸುವವರು ಕಂಪನಿಯೊಂದಿಗೆ ನೋಂದಾಯಿಸಿಕೊಂಡಿರುವುದಿಲ ಅಥವಾ ಕಂಪನಿಯಿಂದ ಅಧಿಕೃತ ಅಧಿಕಾರ ಹೊಂದಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಇದಲ್ಲದೆ, ಕಂಪನಿಯ ನಿರ್ದೇಶಕರು ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳು "ಅನಪೇಕ್ಷಿತ ಎಸ್ಎಂಎಸ್ಗಳ" ಪ್ರಸರಣದಲ್ಲಿ ಯಾವುದೇ ಪಾತ್ರವಿಲ್ಲ.

ಎಲ್ಲಾ ಷೇರುದಾರರು, ಹೂಡಿಕೆದಾರರು, ಇತರ ಪಾಲುದಾರರು ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದು ಮತ್ತು ಅನಧಿಕೃತ/ ನೋಂದಾಯಿಸದ ವ್ಯಕಿಗಳು/ ಸಂಸ್ಥೆಗಳು ಪ್ರಸಾರ ಮಾಡುವ ಇಂತಹ ಅನಪೇಕಿತ ಸಂದೇಶಗಳನ್ನು ಅವಲಂಬಿಸದಂತೆ ಎಚ್ಚರಿಕೆ ನೀಡಲಾಗಿದೆ. ನಾವು ಎಲ್ಲಾ ಹೂಡಿಕೆದಾರರು ಮತ್ತು ಷೇರುದಾರರಿಗೆ ಕಂಪನಿಯ ಷೇರುಗಳಲ್ಲಿ ವಹಿವಾಟು ನಡೆಸುವ ಮುನ್ನ ಸೂಕ್ತ ಜಾಗ್ರತೆ ವಹಿಸಬೇಕು ಮತ್ತು ಅಂತಹ ಅನಪೇಕ್ಷಿತ ಸಂದೇಶಗಳಿಂದ ಪ್ರಭಾವಿತರಾಗದೆ ತಿಳುವಳಿಕೆಯ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ನಾವು ಸಲಹೆ ಮತ್ತು ಎಚ್ಚರಿಕೆ ನೀಡುತ್ತೇವೆ. ಕಂಪನಿಯಾಗಲಿ, ಅದರ ನಿರ್ದೇಶಕರಾಗಲಿ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಲಿ ಅಂತಹ ಅನಪೇಕ್ಷಿತ ಸಂದೇಶಗಳ ಕಾರಣದಿಂದ ಉಂಟಾಗಬಹುದಾದ ಯಾವುದೇ ಹೊಣೆಗಾರಿಕೆಗೆ ಹೊಣೆಗಾರರಾಗಿರುವುದಿಲ್ಲ ಅಥವಾ ಜವಾಬ್ದಾರರಾಗಿರುವುದಿಲ್ಲ. ಕಂಪನಿಯು ಷೇರು ವಿನಿಮಯ ಕೇಂದ್ರಗಳಿಗೆ ಅಗತ್ಯವಾದ ಬಹಿರಂಗಪಡಿಸುವಿಕೆಯನ್ನು ಸೆಕ್ಯುರಿಟೀಸ್ ಅಂಡ್ ಎಕ್ಟ್ವೇಂಜ್ ಬೋರ್ಡ್ ಆಫ್ ಇಂಡಿಯಾ (ಪಟ್ಟಿ ಮಾಡುವ ಕಟ್ಟುಪಾಡುಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015ರ ಅಡಿಯಲ್ಲಿ ಮಾಡುತ್ತಿದೆ ಮತ್ತು ಬಿಎಸ್ಇ ಲಿಮಿಟೆಡ್ (www.bseindia.com), ನ್ಯಾಷನಲ್ ಸ್ರಾಕ್ ಎಕ್ಟ್ವೇಂಜ್ ಆಫ್ ಇಂಡಿಯಾ ಲಿಮಿಟೆಡ್ (www.nseindia.com), ಮತ್ತು ಕಂಪನಿ (www.tejasnetworks.com)ಯ ವೆಬ್ಸೈಟ್ಗಳಲ್ಲಿ ಸಹ ಲಭ್ಯವಿದೆ.

ಯಾವುದೇ ಮಾಹಿತಿ ಅಥವಾ ಸೃಷ್ಟೀಕರಣಗಳಿಗಾಗಿ, ಷೇರುದಾರರು ಮತ್ತು ಹೂಡಿಕೆದಾರರು ಕಂಪೆನಿಯನ್ನು corporate@tejasnetworks.com ನಲ್ಲಿ ಸಂಪರ್ಕಿಸಬಹುದು

ತೇಜಸ್ ನೆಟ್ವರ್ಕ್ ಲಿಮಿಟೆಡ್ ಪರವಾಗಿ ಎನ್.ಆರ್. ರವಿಕ್ಷಷನ

2.ರಾಜಕ್ರೀ ಚತುರ್ವೇದಿ (ಪಿಓ

ಚತುರ್ವೇದಿಯ ಮೂಲಕ)

ಧಾರಕರಾದ ಪ್ರಮಿಲ್ ಕುಮಾರ್



PUBLIC NOTICE

My client, **Sri. Vijay. N.** S/o Nagaraja @ lagarajappa, Grandson of late Hanumantha and Muniyamma, Aged about 26 years, Hullegowdanahalli Village, Hullegowdanahal Post, Dasanapura Hobli, Bangalore North Taluk Bangalore-562162. has cancelled the registere Beneral Power of Attorney Dated 15-02-202 ride document No.DSP-4-00180-2020-21 Book No.4, stored in CD No.058P2714, registered in the office of the sub registrar, Dasanapura, Bangalore which was created by one Smt. Hucchamma w/o late. Erahanumaiah, D/o late. Hanumantha & late. Bylamma aged bout 67 years. R/at Hullegowdanahalli villag ullegowdanahalli post, Dasanapura Hobli angalore North Taluk, Bangalore - 562162. i spect of the property bearing Sy No.58 (nev Sy.No.167) measuring to the extent of 1.00 acre of land situated at Hullegowdanahalli Village, asanapura Hobli, Bangalore North Taluk angalore - 562162. in this regard my client ha iso issued legal Notice Dated 23-09-2021 to th said Hucchamma in order to cancel the said GPA Dated 15-02-2021 as required under law, m client inform to the general public that not to ente any transactions with the said Smt. Huchamm Wo late. Erahanumaiah, D/o late. Hanumantha late. Bylamma in respect of the above property view of the cancellation of GPA 15-02-2021. anybody has entered into any transactions in respect of the above said property with the said Smt. Huchamma W/o late. Erahanumaiah, D/o late. Hanumantha & late. bylamma, the same is not binding on my client

SRI, RAMESHA D Advocate

ಮಾನ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸ ನ್ಯಾಯಾಲಯ ನಾಗಮಂಗಲ ಕ್ರಿ.ಮಿಸ್. ಸಂಖ್ಯೆ 618/2021

ಅರ್ಜಿದಾರರು: 1. ವೆಂಕಟರಾಮಯ್ಯ ಅಲಿಯಾಸ್ ರಾಮಯ್ಯ ಬಿನ್ ಲೇಟ್ ದಾಸ ಅಲಿಯಾಸ್ ಮಳ್ಳೇದಾಸಪ್ಪ, ವಯಸ್ತು:61 ವರ್ಷ, 2.ಶ್ರೀಮತಿ ಮರಿಯಮ್ನ, ವಯಸ್ಸು: 66 ವರ್ಷ, ಬಿನ್ ಲೇಟ್ ದಾಸ ಅಲಿಯಾಸ್ ಮಳ್ಳೇದಾಸಪ್ಪ, 3. ನಾಗರಾಜು ಬಿನ್ ಲೇಟ್ ದಾಸ ಅಲಿಯಾಸ್ ಮಳ್ಳೇದಾಸಪ್ಪ, ವಯಸ್ಸು 65 ವರ್ಷ, ವಾಸ: ಹೊನ್ನಾವರ ಗ್ರಾಮ ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು

ುದುರುದಾರರು: ತಹಶೀಲ್ದಾರರು, ನಾಗಮಂಗೕ

ಪತ್ರಿಕಾ ಪ್ರಕಟಣೆ

ತಾಲ್ಲೂಕು, ನಾಗಮಂಗಲ

ಅರ್ಜಿದಾರರ ತಂದೆ ಮೃತ ದಾಸ ಉರುಫ್ ಮಳ್ಳೆ ದಾಸಪರವರು ದಿನಾಂಕ 01/03/1995ರಂದು ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆ ಹೋಬಳಿ ಹೊನ್ನಾವರ ಗ್ರಾಮದಲ್ಲಿ ನಿಧನ ಹೊಂದಿದ್ದು ಅವರ ಮರಣ ಪ್ರಮಾಣ ಪತ್ರ ಪಡೆಯಲು ನಾಗಮಂಗಲದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದು ಇವರ ಮರಣ ದಿನಾಂಕದ ಬಗ್ಗೆ ತಂಟೆ ತಕರಾರು ಗಳಿದ್ದಲ್ಲಿ ದಿನಾಂಕ 29/10/2021 ರಂದು ತಾವಾಗಲೀ ಅಥವಾ ತಮ್ಮ ಪರ ವಕೀಲರ ಮೂಲಕವಾಗಲೀ ... ಅರ್ಜಿ ಸಲ್ಲಿಸತಕ್ಕದ್ದು. ಇಲ್ಲದಿದ್ದಲ್ಲಿ ಅರ್ಜಿಯನ್ನು ಏಕಪಕ್ಷೀಯವಾಗಿ ತೀರ್ಮಾನಿಸಲಾಗುತ್ತದೆಂದು ತಿಳಿಯುವುದು.

ನ್ಯಾಯಾಲಯದ ಮೊಹರಿನೊಡನೆ ದಿನಾಂಕ: 22/09/2021 ರಂದು ನ್ಯಾಯಾಲಯದ ಆದೇಶದ

ಅರ್ಜಿದಾರರ ಪರ ವಕೀಲರು ವಿಜಯಲಕ್ಷ್ಮೀ ಎಮ್.ಎ., ಎಲ್ಎಲ್ಬಿ ವಕೀಲರು, ನಾಗಮಂಗಲ ನ್ಯಾಯಾಲಯದ ಅಪ್ಪಣೆ ಮೇರೆಗೆ

ಲಕ್ಷ ಅರುವತ್ತೇಳು

ಒಂಬತ್ತು ಮಾತ್ರ)

ನಲುವತ್ತಾರು ಮತ್ತು ಪೈಸೆ

ಸ್ಥಳ : ಬೆಂಗಳೂರು ದಿನಾಂಕ : ಸೆಪ್ಟೆಂಬರ್ 27, 2021		ಮತ್ತು ಕಂಪನಿ ಕಾರ್ಯದರ್ಶಿ 📗 📗 🚟 🚟 📆		
	·		- a -	ನಿಯಮ)
9	ಸಾಲಗಾರರ ಹೆಸರು	ಅಡವು ಇಟ್ಟ	ಎನ್ಪಿಎಯ	ಬಾಕಿ ಉಳಿದ
ನಂ.	(ఎ)	ಆಸ್ತಿಯ ವಿವರ	ತಾರೀಖು	ಕೊಡಬೇಕಾದಹಣ
		(బి)	(ಸಿ)	(â)
1.	ಸಾಲ ಖಾತೆ ನಂ.	ಫ್ಲ್ಯಾಟ್ ನಂ.ಜೆ 208, ಎರಡನೇ ಮಹಡಿ, ಬ್ಲಾಕ್ ನಂ.ಜೆ,	14.06.2021	14.06.2021ರಂದಿನಂತೆ
	HHLBAG00384758	ಅರ್ಬಾನಾ ಅಕ್ವ II, ಕನ್ನಮಂಗಲ ಗ್ರಾಮ, ಕಸಬಾ		ರೂ. 62,67,346.09/-
	1.ಗಗನ್ ಚತುರ್ವೇದಿ (ಪಿಓಎ	ಹೋಬಳಿ, ದೇವನಹಳ್ಳಿ ತಾಲೂಕು, ಬೆಂಗಳೂರು		(ರೂಪಾಯಿ ಅರುವತ್ತೆರಡು
	ಧಾರಕರಾದ ಪ್ರಮಿಲ್ ಕುಮಾರ್	ಜಿಲ್ಲೆ,ಬೆಂಗಳೂರು-562110,ಕರ್ನಾಟಕ		ಲಕ ಅರುವತೇಳು

ಈ ಮೇಲೆಹೆಸರಿಸಲಾದಸಾಲಗಾರರುಆರ್ಥಿಕಶಿಸ್ತು ಮತ್ತು ಸಾಲದ ಖಾತೆಯಜವಾಬ್ದಾರಿಯಹೊಣೆಯನ್ನು ಸರಿಯಾಗಿ ಪಾಲಿಸದೇಇದ್ದುದರಿಂದಕಂಪನಿಯು ತಮ್ಮ ಲೆಕ್ಕಾಶಾಸ್ತ್ರಪುಸ್ತಕಗಳಆಧಾರದಿಂದ ಈ ಸಾಲ ಪಡೆದವರ ಈಗ ಕೊಡಬೇಕಾದಮೊತ್ತವನ್ನು ಕಾಲಮ್ ಡಿ ಸಾಮಾನ್ಯ ಉದ್ಯೋಗ ನಿರ್ವಹಣೆಯ ಪ್ರಕಾರ

ಪ್ರತಿಯೊಬ್ಬ ಸಾಲ ಪಡೆದವ (ರು) ಮರಳಿ ಸಾಲ ತೀರಿಸುವಬಗ್ಗೆ ದೀರ್ಘಕಾಲದ ತೀವ್ರಉಪೇಕ್ಷೆಕೋರಿಸಿದುದರಿಂದ ಅವರ ಸಾಲದ ಖಾತೆಯನ್ನು ಕಂಪನಿಯವರು ನಿರ್ದಿಷ್ಟಪಡಿಸಲಾದ ನಿಯಮಗಳಂತೆ ಅನುತ್ಪಾದಕ ಆಸ್ತಿ (ಕಾಲಮ್ ಸಿಯಲ್ಲಿನ ತಾರೀಖಿನಂದು) ಎಂದುವರ್ಗೀಕರಿಸಿದ್ದಾರೆ. ತತ್ಪರಿಣಾಮವಾಗಿ ಆ್ಯಕ್ಟ್ ನಸೆಕ್ಷನ್ 13 (2) ಅಧಿನಿಯಮದಂತೆ ಪ್ರತಿಯೊಬ್ಬಸಾಲಗಾರನಿಗೆ (ರಿಗೆ) ಸೂಚನೆಗಳನ್ನು ಕೂಡಾ ನೀಡಲಾಗಿದೆ.

ಈ ಮೇಲಿನದ್ದರ ಕಾರಣ ಈ ಮೇಲೆಹೆಸರಿಸಲಾದ ಪ್ರತೀಯೊಬ್ಬ ಸಾಲಗಾರನಿಗೆ (ರಿಗ)ಕಂಪೆನಿಯು ಈ ಮೇಲೆಕಾಲಮ್ ಡಿಯಲ್ಲಿ ದರ್ಶಿಸಲಾದ ಬಾಕಿ ಮೊತ್ತವನ್ನು ಈ ತನಕದಬಡ್ಡಿ ,ವೆಚ್ಚಗಳುಮತ್ತು ಚಾರ್ಜಸ್ನೊಂದಿಗೆ ಈ ಸೂಚನೆ ಪ್ರಕಟವಾದ 60 ದಿನಗಳಲ್ಲಿ ಪಾವತಿಸುವಮೂಲಕಕಂಪೆನಿಯ ಮೇಲಿನ ಅವನ/ಅವಳ ಸಂಪೂರ್ಣ ಬಾಧ್ಯತೆಯನ್ನು ಪೂರ್ಣಗೊಳಿಸಬೇಕೆಂದು ಈ ಮೂಲಕಕೇಳಿಕೊಳ್ಳುತ್ತಿದ್ದು ಇದಕ್ಕೆ ತಪ್ಪಿದಲ್ಲಿ, ಕಂಪನಿಯು ಈ ಮೇಲೆಕಾಲಮ್ ಬಿಯಲ್ಲಿ ನಮೂದಿಸಲಾದಅಡವುಇಟ್ಟ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲುಅರ್ಹವಾಗಿದೆಮತ್ತು ಕಂಪೆನಿ ಕಾನೂನಿನಲ್ಲಿ ಉಪಲಬ್ಧವಿರುವಇತರಕ್ರಮಗಳನ್ನು ಕೂಡಾತೆಗೆದುಕೊಳ್ಳುತ್ತದೆ

ಎಸ್ಏಆರ್ಎಫ್ಏಇಎಸ್ಐ (SARFAESI) ಆ್ಯಕ್ಟ್ ಸೆಕ್ಷನ್ 13ರ ಸೆಕ್ಷನ್ (8)ರ ನಿಬಂಧನೆಗಳ ವಿಶಿಷ್ಟ ಭಾಷೆಯಲ್ಲಿರುವ ಮುಂದಿನ ವಿಷಯವನ್ನು ದಯವಿಟ್ಟು ಗಮನಿಸಿರಿ: ''ಒಬ್ಬ ಸಾಲಗಾರನು ಅಡವಿನ ಆಧಾರದ ಮೇಲೆ ತನಗೆ ಸಾಲ ಕೊಟ್ಟಿರುವವನಿಗೆ, ಆತ ಸಾರ್ವಜನಿಕ ಹರಾಜಿನ ಮೂಲಕ, ಸಾರ್ವಜನಿಕರಿಂದ ಕೊಟೇಶನ್ಗಳನ್ನು, ಟೆಂಡರನ್ನು ಆಹ್ವಾನಿಸುವ ಮೂಲಕ ಅಥವಾ ಖಾಸಗಿ ಕರಾರಿನ ಮೂಲಕ ಅಡವಿಟ್ಟಿರುವ ಆಸ್ತಿಯನ್ನು(ಗಳನ್ನು) ಮಾರಾಟ ಮಾಡಲು ನೋಟೀಸನ್ನು ಪ್ರಕಟಿಸುವ ತಾರೀಖಿನ ತನಕ ಮಾತ್ರ, ಆತನ ಎಲ್ಲಾ ವ್ಯವಹಾರದ ವೆಚ್ಚಗಳು, ಚಾರ್ಜುಗಳು ಮತ್ತು ಖರ್ಚುಗಳೊಂದಿಗೆ ತನ್ನಿಂದ ಬಾಕಿ ಇರುವ ಹಣದ ಸಂಪೂರ್ಣ ಮೊತ್ತವನ್ನು ಸಲ್ಲಿಸಬಹುದು. ಜೊತೆಯಲ್ಲೇ ಇದನ್ನೂ ಗಮನಿಸಬಹುದು: ಸಾಲಗಾರನು ಮೇಲೆ ಹೇಳಿರುವ ಕಾಯಿದೆಬದ್ದವಾಗಿ ಆದೇಶಿಸಿರುವ ಸಮಯದ ಚೌಕಟ್ಟೆಗೊಳಗೆ ತಾನು ಅಡವಿಟ್ಟಿರುವ ಆಸ್ತಿಯನ್ನು ಬಿಡಿಸಿಕೊಳ್ಳದೆ ಹೋದರೆ, ಸಾಲಗಾರನು ಆ ಆಸ್ತಿಯನ್ನು ಬಿಡಿಸಿಕೊಳ್ಳುವ ಹಕ್ಕೆಗೆ ಅರ್ಹನಿಲ್ಲದಿರಬಹುದು''

ಎಸ್ಎಆರ್ಎಫ್ಎಇಎಸ್ಐ ಕಾಯ್ದೆಯ ಸೆಕ್ಷನ್ 13ರ ಉಪ-ಸೆಕ್ಷನ್ (13)ರ ನಿಬಂಧನೆ ಪ್ರಕಾರ ಒಂದೋ ಮಾರಾಟ, ಲೀಸ್ ಅಥವಾ ಅನ್ಯಥಾ (ಅವನ ವ್ಯಾಪಾರದ ಸಾಮಾನ್ಯ ವಿಧಾನದ ಹೊರತಾಗಿ)ವಿಧಾನದಿಂದ ಸೂಚನೆಯಲ್ಲಿ ಉಲ್ಲೇಖಿಸಲಾದ ಯಾವುದೇ ಸೆಕ್ಯೂರ್ಡ್ ಆಸ್ತಿಯನ್ನು ಸೆಕ್ಯೂರ್ಡ್ ಕ್ರೆಡಿಟರರ ಲಿಖಿತ ಪೂರ್ವ ಸಮ್ಮತಿ ಇಲ್ಲದೆ ನೀವು ವರ್ಗಾಯಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಗಾಗಿ ಅಧಿಕೃತ ಅಧಿಕಾರಿ

ಸ್ಥಳ:ಬೆಂಗಳೂರು (ಕರ್ನಾಟಕ)/ಬರೇಲಿ (ಉತ್ತರ ಪ್ರದೇಶ)

	ಆರ್ಥಿಕ ಆಸ್ತಿಯ ಭದ್ರತೆ ಮತ್ತು ಪುನನಿರ್ಮಾಣ ಮತ್ತು ಬಡ್ಡಿಯ ಹಿತಾಸಕ್ತಿ ರಕ್ಷಣಾಕ್ರಮದ							
	ಅಧಿನಿಯಮ 2002 ಸೆಕ್ಷನ್ 13 (2) ಕಾಲಂನ ಪ್ರಕಾರ ಜಾರಿ ಮಾಡುವದಕ್ಕಾಗಿ ಕೊಟ್ಟ ಸೂಚನೆ (ಅಧಿನಿಯಮ)							
9	ಸಾಲಗ್ರಾರರ ಹೆಸರು	ಅಡವು ಇಟ್ಟ್ನ ಆಸ್ತಿಯ ವಿವರ	ಎನ್ಸ್ಪ್ರಿಯ ತಾರೀಖು	ಬಾಕಿ ಉಳಿದ ಕೊಡ				

ಅ ನಂ.	ಸಾಲಗಾರರ ಹೆಸರು (ಎ)	ಅಡವು ಇಟ್ಟ ಆಸ್ತಿಯ ವಿವರ (ಬಿ)	ಎನ್ಸಪಿಯ ತಾರೀಖು (ಸಿ)	ಬಾಕಿ ಉಳಿದ ಕೊಡಬೇಕಾದಹಣ (ಡಿ)		
1.	ಸಾಲ ಖಾತೆ ನಂ. HILABEC00459261 1. ದಿನೇಲ್ ಕುರ್ಮಾ ಎನ್. 2. ಎಸ್ ಶುಭ ಮಂಗಲ	ಸೈಟ್ ನಂ. 4, 5 ಮತ್ತು 6, ಖಾಥಾ ನಂ. 118/4, 118/5 ಮತ್ತು 118/6, ಮುನ್ನೇಕೋಲಾಲ ಗ್ರಾಮ, ವಾರ್ಡ್ ನಂ.149, ವರ್ತುರು ಹೋಬಳೆ, ಬೆಂಗಳೂರು ಪೂವ್ ತಾಲ್ಲೂಕು,	27.05.2021	ರೂ. 1,63,63,769.78 (ರೂಪಾಯಿ ಒಂದು ಕೋಟಿ ಅರವತ್ತಮೂರು ಲಕ್ಷ ಅರವತ್ತಮೂರು ಸಾವಿರದ ಎಳುನೊರ ಅರವತ್ತೊಂಬತ್ತು ಮತ್ತು ಎಪ್ವತ್ತೆಟು ಫೈಸೆ ಮಾತ್ರ) 27.05.2021 ರಂದು.		

ಮೇಲೆ ಹೆಸರಿಸಲಾದ ಸಾಲಗಾರರು ಆರ್ಥಿಕ ಶಿಸ್ತು ಮತ್ತು ಸಾಲದ ಖಾತೆಯ ಜವಾಬ್ದಾರಿಯ ಹೊಣೆಯನ್ನು ಸರಿಯಾಗಿ ಪಾಲಿಸದೇ ಇದ್ದುದರಿಂದ ಕಂಪನಿಯು ತಮ ಲೆಕಾಶಾಸ್ತಪ್ರಸಕಗ ಆಧಾರದಿಂದ ಈ ಸಾಲ ಪಡೆದವರ ಈಗ ಕೊಡಬೇಕಾದ ಮೊತ್ತವನ್ನು ಕಾಲಮ್ ಡಿಸಾಮಾನ್ಯ ಉದ್ಯೋಗ ನಿರ್ವಹಣೆಯ ಪ್ರಕಾರ, ಕೊಡದೇ ವಿಫಲರಾಗಿದ್ದಾರೆ ಎಂದು ತೋರಿಸಿಕೊಟ್ಟಿದೆ. ಪ್ರತಿಯೊಬ್ಬನಾಲ ಪಡೆದವ (ರು) ಮರಳಿ ಸಾಲ ತೀರಿಸುವ ಬಗ್ಗೆ ದೀರ್ಘಕಾಲದ ತೀವ್ರ ಉಪೇಕ್ಷೆ ತೋರಿಸಿದುದರಿಂದ ಅವರ ಸಾಲದ ಖಾತೆಯನ್ನು ಕಂಪನಿಯವರು ನಿರ್ದಿಷ್ಟಪಡಿಸಲಾದ ನಿಯಮಗಳಂತೆ ಅನುತ್ಪಾದಕ ಆಸ್ತಿ (ಕಾಲಮ್ ಸಿಯಲ್ಲಿನ ತಾರೀಖಿನಂದು) ಎಂದು ವರ್ಗಿಕರಿಸಿದ್ದಾರೆ. ತಕ್ಷರಿಣಾಮವಾಗಿ ಆ್ಯಕ್ಟ್ ನಸೆಕ್ಟನ್ 13 (2) ಅಧಿನಿಯಮದಂತೆ ಪ್ರತಿಯೊಬ್ಬ ಸಾಲಗಾರನಿಗೆ(ರಿಗೆ)ಸೂಚನೆಗಳನ್ನು ಕೂಡಾ ನೀಡಲಾಗಿದೆ.

ಈ ಮೇಲಿನದ್ದರ ಕಾರಣ ಈ ಮೇಲೆ ಹೆಸರಿಸಲಾದ ಪ್ರತೀಯೊಬ್ಬ ಸಾಲಗಾರನಿಗೆ (ರಿ)ಕಂಪೆನಿಯು ಈ ಮೇಲೆ ಕಾಲಮ್ ಡಿಯಲ್ಲಿ ದರ್ಶಿಸಲಾದ ಬಾಕಿ ಮೊತ್ತವನ್ನು ಈ ತನಕದಬಡಿ ,ವೆಚ್ಚಗಳುಮತ್ತು ಚಾರ್ಜಸ್ನೊಂದಿಗೆ ಈ ಸೂಚನೆ ಪ್ರಕಟವಾದ 60 ದಿನಗಳಲ್ಲಿ ಪಾವತಿಸುವ ಮೂಲಕ ಕಂಪೆನಿಯ ಮೇಲಿನ ಅವನ/ಅವಳ ಸಂಫೂರ್ಣ ಬಾಧ್ಯತೆಯನ ಪೂರ್ಣಗೊಳಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದು ಇದಕ್ಕೆ ತಪ್ಪಿದಲ್ಲಿ, ಕಂಪನಿಯು ಈ ಮೇಲೆಕಾಲಮ್ ಬಿಯಲ್ಲಿ ನಮೂದಿಸಲಾದ ಅಡವು ಇಟ್ಟ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಅರ್ಹವಾಗಿದೆಮತ್ತು ಕಂಪೆನಿ ಕಾನೂನಿನಲ್ಲಿ ಉಪಲಬ್ಧವಿರುವ ಇತರ ಕ್ರಮಗಳನ್ನು ಕೂಡಾ ತೆಗೆದುಕೊಳ್ಳುತ್ತದೆ.

ಎಸ್ಎಆರ್ ಎಫ್ಎಇಎಸ್ಐ (SÁRFAESI) ಆ್ಯಕ್ಟ್ ನಸ್ತೆಕ್ಟ್ 13ರ ಸಕ್ಷನ್ (8)ರ ನಿಬಂಧನೆಗಳ ವಿಶಿಷ್ಟ ಭಾಷೆಯುಲ್ಲಿರುವ ಮುಂದಿನ ವಿಷಯವನ್ನು ದಯವಿಟ್ಟು ಗಮನಿಸಿರಿ: ''ಒಬ್ಬ ಸಾಲಗಾರನು ಅಡವಿನ ಆಧಾರದ ಮೇಲೆ ತನಗೆ ಸಾಲ ಕೊಟ್ಟಿರುವವನಿಗೆ, ಆತ ಸಾರ್ವಜನಿಕ ಹರಾಜಿನ ಮೂಲಕ, ಸಾರ್ವಜನಿಕರಿಂದ ಕೊಟೇಶನ್ಗಳನ್ನು ಟೆಂಡರನ್ನು ಆಹ್ವಾನಿಸುವ ಮೂಲಕ ಅಥವಾ ಖಾಸಗಿ ಕರಾರಿನ ಮೂಲಕ ಅಡವಿಟ್ಟಿರುವ ಆಸ್ತಿಯನ್ನುಗಳನ್ನು) ಮಾರಾಟ ಮಾಡಲು ನೋಟೀಸನ್ನು ಪ್ರಕಟಿಸುವ ತಾರೀಖಿನ ತನಕ ಮಾತ್ರ, ಆತನ ಎಲ್ಲಾ ವ್ಯವಹಾರದ ವೆಚ್ಚಗಳು ಚಾರ್ಜುಗಳು ಮತ್ತು ಖರ್ಚುಗಳೊಂದಿಗೆ ತನಿಂದ ಬಾಕಿ ಇರುವ ಹಣದ ಸಂಪೂರ್ಣ ಮೊತ್ತವನ್ನು ಸಲ್ಲಿಸಬಹುದು. ಜೊತೆಯಲ್ಲೇ ಇದನ್ನೂ ಗಮನಿಸಬಹುದು: ಸಾಲಗಾರನು ಮೇಲೆ ಹೇಳಿರುವ ಕಾಯಿದೆಬದ್ದವಾಗಿ ಆದೇಶಿಸಿರುವ ಸಮಯದ ಚೌಕಟ್ಟಿನೊಳಗೆ ತಾನು ಅಡವಿಟ್ಟಿರುವ ಆಸ್ತಿಯನ್ನು ಬಿಡಿಸಿಕೊಳ್ಳದೆ ಹೋದರೆ, ಸಾಲಗಾರನು ಆ ಆಸ್ತಿಯನ್ನು ಬಿಡಿಸಿಕೊಳ್ಳುವ

ಎಸ್ ಎಆರ್ ಎಫ್ ಎಇಎಸ್ ಐ ಕಾಯ್ದೆಯ ಸೆಕ್ಷನ್ 13ರ ಉಪ–ಸೆಕ್ಷನ್ (13)ರ ನಿಬಂಧನೆ ಪ್ರಕಾರ ಒಂದೋ ಮಾರಾಟ, ಲೀಸ್ ಅಥವಾ ಅನ್ಯಥಾ (ಅವನ ವ್ಯಾಪಾರದ ಸಾಮಾನ್ಯ ವಿಧಾನದ ಹೊರತಾಗಿ)ವಿಧಾನದಿಂದ ಸೂಚನೆಯಲ್ಲಿ ಉಲ್ಲೇಖಿಸಲಾದ ಯಾವುದೇ ಸೆಕ್ಕೂರ್ಡ್ ಆಸ್ತಿಯನ್ನು ಸೆಕ್ಕೂರ್ಡ್ ಕ್ರೆಡಿಟರರ ಲಿಖಿತ ಪೂರ್ವಸವ್ನುತಿ ಇಲ್ಲದೆ ನೀವು ವರ್ಗಾಯಿಸುವುದನ್ನು ಈ

ಸ್ಥಳ : ಬೆಂಗಳೂರು (ಕರ್ನಾಟಕ)

ಅಧಿಕೃತ ಅಧಿಕಾರಿ



ಬಿಡಿಎ ಅಧ್ಯಕ್ಷ ಎಸ್.ಆರ್,ವಿಶ್ವನಾಥ್ ಅವರು ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸೋಮವಾರ ತಿರುಮಲ ತಿರುಪತಿ ದೇವಸ್ಥಾನಂನ ಸದಸ್ಯ ರಾಗಿ ಅಧಿಕಾರ ಸ್ವೀಕರಿಸಿದರು. ಟಿಟಿಡಿಯ ಜಂಟಿ ಕಾರ್ಯನಿರ್ವಹಣಾಧಿಕಾರಿ ಧರ್ಮಾರೆಡ್ಡಿ ಅವರು ವಿಶ್ವ ನಾಥ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಅಲಯನ್ನ್ ವಿವಿಯಲ್ಲಿ ಹಿಂದಿ ದಿವಸ್ ಆಚರಣೆ

ಬೆಂಗಳೂರು: ಹಿಂದಿ ಭಾಷೆಯ ಮಹತವಾ ತಿಳಿಸಲು ಮತ್ತು ದೈನಂದಿನ ಜೀವನದಲ್ಲಿ ಅದರ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲು ವಿಶ್ವವಿದ್ಯಾ ಲಯದಲ್ಲಿ ದಿ೦ಹೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಧ್ಯಾಪಕಿ ಡಾ.ಅನುಪಮಾ ಮಾತನಾಡಿ, ಭಾರತವು ವೈವಿಧ್ಯತೆಯ ದೇಶ. ಹಿಂದಿಯು ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ ಎಂದರು. ನಟಿ ಮತು ಕವಯಿತಿ, ನೇಹಾ ಜೋಶಿ ಮಾತನಾಡಿ, ಎಂಭತ್ತರ ದಶಕದ ಆರಂಭದಲ್ಲಿ ದೂರದರ್ಶ ನದ ಮೂಲಕ ಧಾರಾವಾಹಿಗಳು ಆಕರ್ಷಕ ಕಥಾನಕಗಳು ಮತ್ತು ಸಂದೇಶಗಳೊಂದಿಗೆ ಬಹುಜನರನ್ನು ತಲುಪಿದವು ಅಭಿಪ್ರಾಯ ವ್ಯಕ್ತಪಡಿಸಿದರು.

ಮೆಟ್ರೋ ಕಾರ್ಮಿಕರು ಅಪಾಯದಿಂದ ಪಾರು। ಹಳೆಯ ಕಟ್ಟಡವನ್ನು ಕೆಡವಲು ನಿರಾಸಕ್ತಿ ವಹಿಸಿದ್ದ ಮಾಲೀಕ

ಲಕ್ಷಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ವಾಲಿದ್ದ ಮೂರು ಅಂತಸ್ತಿನ ಹಳೆ ಕಟ್ಟಡ ಕುಸಿದು ಬಿದ್ದು, ಅಕ್ಕ ಪಕ್ಕದ ಮನೆಗಳಿಗೆ ಹಾನಿಯಾಗಿರುವ ಘಟನೆ ವಿಲ್ಪನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ ನಡೆದಿದೆ. ್ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಳೆದ ಎರಡು ವರ್ಷಗಳಿಂದ ವಾಲಿದ್ದ ಪುರಾತನ ಕಟ್ಟಡದಲ್ಲಿದ್ದ ಮೆಟ್ರೋ ಕಾರ್ಮಿಕರು ಸೋಮವಾರ ಬೆಳಗ್ಗೆ ಹೊರಬರುತಿದ್ದಂತೆ 11 ಗಂಟೆಯ ಸಮಯದಲ್ಲಿ ಇಡೀ ಕಟ್ಟಡ ನೋಡ ನೋಡುತ್ತಿದ್ದಂತೆ ಜನರ ಕಣ್ಣೆದುರೇ ಕುಸಿದು ಬಿದ್ದಿದ್ದು, ಈ ಘಟನೆಯಿಂದ ಸಳೀಯರು ಆತಂಕಗೊಂಡಿದಾರೆ.

'ತಪಿದ ಭಾರಿ ಅನಾಹುತ: ಸೋಮವಾರ ಬೆಳಗ್ಗೆ ಕಟ್ರಡವು ಈ ಹಿಂದಿಗಿಂತಲೂ ಹೆಚ್ಚು ವಾಲಿದ್ದು, ಅವಘಡದ ಮುನೂಚನೆ ಅರಿತು ಕಟ್ಟಡದಲ್ಲಿ ಇದ್ದ ಕಾರ್ಮಿಕರು ಹೊರಗೆ ಓಡಿ ಬಂದಿದಾರೆ. ಒಂದು ವೇಳೆ ಶಿಥಿಲಗೊಂಡಿದ್ದ ಮೂರು ಅಂತಸ್ತಿನ ಕಟ್ಟಡ ಭಾನುವಾರ ರಾತ್ರಿಯೇ ಕುಸಿದು ಬಿದಿದರೆ ಸುಮಾರು 30ರಿಂದ 40 ಮೆಟ್ರೋ ಕಾರ್ಮಿಕರು ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಕಾರ್ಮಿಕರ ಮತ್ತು ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಈ ಘಟನೆಯಲ್ಲಿ ಅಕ್ಷಪಕ್ಷದ ಕೆಲ ಮನೆಗಳಿಗೆ ಹಾನಿಯಾಗಿದೆ.

ಘಟನೆ ವಿವರ: ಲಕ್ಕಸಂದ್ರದಲ್ಲಿ 1974ರಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಣವಾಗಿದ್ದು, ಪುರಾತನವಾದ ಈ ಕಟ್ಟಡ ಕಳೆದ ಎರಡು ವರ್ಷಗಳ ಹಿಂದೆ ಸ್ವಲ್ಪಮಟ್ಟಿಗೆ ವಾಲಿತ್ತು. ಹೀಗಾಗಿ ಕಟ್ಟಡದಲ್ಲಿ ಯಾರೊಬ್ಬರೂ ವಾಸ ಮಾಡುತ್ತಿರಲಿಲ್ಲ. ಮಾಲೀಕರು



ಲಕ್ಕಸಂದ್ರದಲ್ಲಿ ಕುಸಿದುಬಿದ್ದಿರುವ ಕಟ್ಟಡ.

ಮಾಲೀಕನ ವಿರುದ್ಧ ದೂರು ದಾಖಲು

ಮೂರು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ ಸಂಬಂಧ ಕಟ್ಟಡ ಮಾಲೀಕ ಸುರೇಶ್ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಾಲೀಕ ಸುರೇಶ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.

ಅದನ್ನು ರಿಪೇರಿ ಮಾಡಿಸಿ ಮೆಟ್ರೋ ಕಾರ್ಮಿಕರಿಗೆ ಬಾಡಿಗೆಗೆ ನೀಡಿದ್ದರು. 7ನೇ ಮುಖ್ಯರಸ್ತೆ, 15ನೇ ಕ್ರಾಸ್ ನ ಕಟ್ಟಡದಲ್ಲಿ ಕೆಲ ದಿನಗಳಿಂದ 30ರಿಂದ 40 ಮಂದಿ ಮೆಟ್ರೋ ಕಾರ್ಮಿಕರು ವಾಸಿಸುತ್ತಿದ್ದರು. ಸೋಮವಾರ ಬೆಳಗ್ಗೆ ಕಟ್ಟಡದಿಂದ ಮಣ್ಣು ಉದುರುತ್ತಿದ್ದುದ್ದನ್ನು ಗಮನಿಸಿದ ಕಾರ್ಮಿಕರು ಕಟ್ಪಡದಿಂದ ಹೊರಗಡೆ ಓಡಿ ಬಂದು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕಟ್ಟಡದಲ್ಲಿದ್ದ ಕೆಲ ಕಾರ್ಮಿಕರನ್ನು ತೆರವುಗೊಳಿಸುತ್ತಿದ್ದಂತೆ ಇಡೀ ಕಟ್ಟಡ ಕುಸಿದು ಬಿತ್ತು. ಕಟ್ಟಡ ಕುಸಿಯುವ ಮುನ್ನ ಎಲ್ಲ ಕಾರ್ಮಿಕರನ್ನು ಹೊರತಂದಿದ್ದ ಪರಿಣಾಮ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಅಕ್ಷಪಕ್ಕದ ಮನೆಗಳಿಗೆ ಹಾನಿಯಾಗಿದೆ.

ಅರೆಕಾಲಿಕ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಆತಂಕ

ಬೆಂಗಳೂರು: ಎಐಸಿಟಿಇ ವಾರಕ್ಕೆ 40 ಗಂಟೆಗಳ ಬೋ ಧನೆ ಕಡ್ಡಾಯಪಡಿಸುವುದರಿಂದೆ ಸಿಲಬಸ್ ಹಾಗೂ ಬೋಧನಾ ಅವಧಿ ಕಡಿಮೆಯಾಗಿದ್ದು, 85 ಸರಕಾರಿ ಪಾಲಿಟೆಕ್ಟ್ರಿಕ್ ಮತ್ತು 15 ಸರಕಾರಿ ಎಂಜಿನಿ ಯರಿಂಗ್ ಕಾಲೇಜಿನ ಸುಮಾರು 1,200 ಅರೆಕಾಲಿಕ ಉಪನ್ಯಾ ಸಕರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಅರೆಕಾಲಿಕಾ ಉಪನ್ಯಾಸಕರ ವಿಚಾರಕ್ಕೆ ಸಂಬಂಧಿ ಸಿದಂತೆ ಹಣಕಾಸು ಇಲಾಖೆಯಿಂದ ತ್ವರಿತಗತಿಯ ಅನುಮೋದನೆಗಾಗಿ ಸರಕಾರ ಮಧ್ಯೆ ಪ್ರವೇಶಿಸ ಬೇಕೆಂದು ಸರಕಾರಿ ಪಾಲಿಟಿಕ್ಕಿಕ್ ಮತು ಸರಕಾರಿ ಎಂಜಿನಿಯರಿಂಗ್ ಕಾಲೇಜು ಅರೆಕಾಲಿಕ ಉಪನ್ಯಾ ಸಕರ ಸಂಘ ಮನವಿ ಮಾಡಿದೆ. ಉತ್ತರಪ್ರ ದೇಶದಲ್ಲಿ ಬೋಧನಾ ಅವಧಿ ವಾರದಲ್ಲಿ 40 ಗಂಟೆಗಿಂತ ಹೆಚ್ಚಾಗಿದೆ. ಆಂಧ್ರದಲ್ಲೂ 42 ಗಂಟೆಯಿದೆ. ಆದರೆ ಕರ್ನಾಟಕದಲ್ಲಿ ಅದು 32 ಗಂಟೆಗೆ ಇಳಿದಿದೆ. ಇದರಿಂದಾಗಿ ಸಿಬ್ಬಂದಿ ಅಗತ್ಯತೆ 1,200 ರಿಂದ 600 ಕ್ಕೆ ಕಡಿಮೆಯಾಗಲಿದೆ. ಪ್ರಸ್ತುತ 826 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ ಎಂದು ಸಂಘದ

ತಾಂತ್ರಿಕ ಶಿಕ್ಷಣ ಇಲಾಖೆಯು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪಠ್ಯಕ್ರಮದಿಂದ ಹೊರಹಾಕಿದ್ದು ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 350 ಅರೆಕಾಲಿಕ ಉಪನ್ಯಾಸಕರಿಗೆ ಉದ್ಯೋಗ ನಷ್ಟವಾಗಿದೆ. ಜಿಲ್ಲೆಗಳಲ್ಲಿ ಉದ್ಯೋಗಗಳನ್ನು ಬದಲಾಯಿಸುವುದು ಕಷ್ಟ. ಕರೋನಾ ನಂತರ ಅವಕಾಶಗಳು ಕಡಿಮೆ ಇರುವುದರಿಂದ ಉದ್ಯೋಗಕ್ಕಾಗಿ ಬೆಂಗಳೂರಿ ತೆರಳಲು ಸಾದ್ಯವಿಲ್ಲ. ಹೆಚ್ಚಿನ ಉಪನ್ಯಾಸಕರು ಎಂಜಿನಿ ಯರಿಂಗ್ ವೃತ್ತಿಪರರಾಗಿದ್ದಾರೆ. ಬೋಧನೆಯೇ ಆದಾಯದ ಮೂಲವಾಗಿದೆ. ಸಂಬಳ ಕಾಲ ಕಾಲಕ್ಕೆ ಬರುವುದಿಲ್ಲ ಎಂದು ಚಿಕ್ಕಮಗಳೂರಿನ ಸರಕಾರಿ ಪಾಲಿಟೆಕ್ಕಿಕ್ ಕಾಲೇಜಿನ ಉಪನ್ಯಾಸಕರೊಬ್ಬ ರು ಹೇಳಿದ್ದಾರೆ. ಅಸೋಸಿಯೇಷನ್ ರಚನೆ ಯಾದ ನಂತರ ನವೆಂಬರ್ 2020ರಲ್ಲಿ ಎರಡು ವರ್ಷದ ಸಂಬಳವನ್ನು ಒಂದೇ ಕಂತಿನಲ್ಲಿ ನೀಡಲಾಗಿದೆ. ಆದರೆ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಆನ್ಲೈನ್

ತರಗತಿಗಾಗಿ ಸಂಬಳ ನೀಡಿಲ್ಲ ಎಂದರು.

11 ರವರೆಗೆ ರಾತ್ರಿ ಕರ್ಫ್ಯೂ ವಿಸ್ತರಣೆ

ಮಹದೇವಪುರ ಕ್ಷೇತ್ರದ ಹೂಡಿಯ ಬಿಡಬ್ಲ್ಯೂ ಎಸ್ ಎಸ್ ಬಿಯ ಜಿಎಲ್ ಆರ್ ನಲ್ಲಿ

ಬೂಸ್ಪರ್ ಪಂಪ್ ಗೆ ಶಾಸಕ ಅರವಿಂದ ಲಿಂಬಾವಳಿ ವಿಶೇಷ ಪೂಜೆ ಸಲ್ಲಿಸಿ, ಚಾಲನೆ

ನೀಡಿದರು. ಮುಖಂಡರು, ಅಧಿಕಾರಿಗಳು ಹಾಗೂ ಕಾರ್ಯಕರ್ತರಿದ್ದರು

ಗೌರವಾನ್ವಿತ 2ನೇ ಅಧಿಕ ಸಿವಿಲ್ ನ್ಯಾಯಾದೀಶರು (ಹಿ.ಶ್ರೇ)ರವರ ನ್ಯಾಯಾಲಯ, ತುಮಕೂರು.

EX. No.: 16/2021

ವಿರುದ್ಧ : 1. ಶ್ರೀಮತಿ ಮೀನಾಕ್ಷಮ್ಮ ಕೋಂ

1. ಶ್ರೀ ಡಿ.ನಾಗಕುಮಾರ್ ಬಿನ್ ಡಿ.ನಾರಾಯಣ, 58 ವರ್ಷ 2. ಶ್ರೀಮತಿ ಡಿ.ಎನ್,ಇಂದ್ರಮ್ಮ ಕೋಂ ಡಿ.ನಾರಾಯಣ, 88 ವರ್ಷ ಅರ್ಜಿರಾದರಲ್ಲಿಯೂ ವಿಳಾಸ : ಶ್ರೀ ಸ್ಥಂಧನಿರಿ, ಹೆಚ್.ಪಿ.ಎಸ್. ಲಿಂಕ್ ರಸ್ತೆ, ಶಿವಮೂಕಾಯಣ ನಗರ, ಉಪ್ಪಾರಹಳ್ಳ, ಹಾಗುತ್ತಿಂಗ್

1. ಶ್ರೀಮತಿ ಮೀನಾಕ್ಷಮ್ಮ ಕೋಂ ಹೆಚ್.ಜಯಣ್ಣ, 58 ವರ್ಷ 2. ಹೆಚ್.ಜಯಣ್ಣ ಬಿನ್ ಗಿಣ್ಣಪ್ಪ, 66 ವರ್ಷ 3. ಜೆ.ಆಕಾಶ್ ಬಿನ್ ಜಯಣ್ಣ, 37 ವರ್ಷ ವಿಳಾಸ: 9ನೇ ಕ್ರಾಸ್, 10ನೇ ಲಿಂಕ್ ರಸ್ತೆ, ಎಸ್.ಎಸ್.ಪುರಂ, ಬಡಾವಣೆ, ತುಮಕೂರು.

ಮತ್ತು ಸಂಕಲ್ಪ, 3ನೇ ಬ್ಲಾಕ್, 1ನೇ ಮುಖ್ಯರಸ್ತೆ, 2ನೇ ಕ್ರಾಸ್, ಗುರು ಲೇಔಟ್, ಕುವೆಂಹು ನಗರ, ತುಮಕೂರು.

<u>ಪತ್ರಿಕಾ ಪ್ರಕಟಣೆ</u> ವಿವಾನಿ ಪ್ರಕ್ರಿಯಾ ಸಂಹಿತೆಯ ಆದೇಶ 21 ರೂಲ್ 11ರ ಅಡಿಯಲ್ಲಿ

ರ್ಜಿದಾರರು ಗೌರವಾನ್ವಿತ 2ನೇ ಅಧಿಕ ಸಿವಲ್ ನ್ಯಾಯಾಲಯದಲ್ಲಿ

ಅರ್ಜಿದಾರರು ವಸೂಲಿ[™]ದಾವೆಯನ್ನು ಹೂಡಿರುತ್ತಾರೆ. ಈ ಸಂಬಂಧ ಶಾವುಗಳು ದಿನಾಂಕ <u>8/11</u> 2021 ರಂದು ಖುದ್ದಾಗಿ ಅಥವಾ

ವಕೀಲರ ಮುಖಾಂತರ ತಕರಾರು ಸಲ್ಲಿಸಬಹುದು. ಯಾವ ತಕರಾರು ಸಲಿಸದಿದಲಿ ತಕರಾರು ಇಲವೆಂದು ಪರಿಗಣಿಸಿ ಏಕಪಕೀಯವಾಗಿ

ಕಾನೂನು ಪ್ರಕಾರ ಆದೇಶ ಮಾಡಲಾಗುವುದೆಂದು ಈ ಮೂಲಕ

ತಿಳಿಸಲಾಗಿದೆ. ಈ ದಿನ <u>27/09/202</u>1 ನನ್ನ ಸಹಿ ಮತ್ತು ಮೊಹರಿನೊಂದಿಗೆ

PUBLIC NOTICE

My clients,1) Smt. Muniyamma W/o Lat

Hanumantha, Aged about 82 Years, 2) Sri Nagaraja S/o Late. Hanumantha , Aged about 50 Years and 3) Smt. Lakshmi D/o Late

Hanumantha, Aged about 48 Years, All ar

residing at Hullegowdanahalli Villag Hullegowdanahalli Post, Dasanapura Hob

Bangalore North Taluk, Bangalore-562162. hav

cancelled the registered General Power of Attorney Date:17-11-2020 Vide Documen

No.DSP-4-00085-2020-21, Book No.4, Store in CD No.DSPD650, registered in the office of th

Sub Registrar, Rajajinagara (Dasanapura Bangalore, which was created by one Sm

Hucchamma W/o Late. Erahanumaiah, D/o Late

Hanumantha & Late. Bylamma, aged about 6 years, R/at Hullegowdanahalli village

lullegowdanahalli post, Dasanapura Hob Bangalore North Taluk, Bangalore-562162. i

espect of the property bearing Sy No.58 (no

Sy.No.167) measuring to the extent of 1.00 acr

if land situated at Hullegowdanahalli Villago

Dasanapura Hobli, Bangalore North Talul Bangalore-562162 in this regard my client ha

also issued legal Notice Dated 24-09-2021 to th

aid Hucchamma in order to cancel the said GP

Dated:17-11-2020 as required under law. n

client inform to the general public that not to ent

any transactions with the said Smt. Huchamn W/o late. Erahanumaiah, D/o. late. Hanumantl

& late. Bylamma in respect of the above proper

in view of the cancellation of GPA 17-11-2020.

espect of the above said property with the sai

Smt. Huchamma W/o late. Erahanumaiah, D/o

late. Hanumantha & late. bylamma, the same

SRI. J. MANJUNATHA REDDY, Advocate, No.1, 10th Cross, Cubbonpet, Bangalore - 560002

ಅರ್ಜಿದಾರರ ಪರ ವಕೀಲರು

ಶಿರಸ್ತೇದಾರ್ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ. ನ್ಯಾಯಾಲಯ, ತುಮಕೂರು.

ಬೆಂಗಳೂರು: ಕೋವಿಡ್–19 ಪ್ರಕರಣಗಳನ್ನು ಇನ್ನಷ್ಟು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಾಜ್ಯದಾದ್ಯಂತ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂವನ್ನು ಅಕ್ಟೋಬರ್11 ರ ಬೆಳಗ್ಗೆ 5 ರವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಹಿಂದಿನ ಆದೇಶದ ಅನ್ವಯ ಸೆ.27 ರ ಬೆಳಗ್ಗೆ 5 ಗಂಟೆಗೆ ರಾತ್ರಿ ಕರ್ಫ್ಯೂ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಹೊಸ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನಗರ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ಆದೇಶ ಅನ್ವಯವಾಗಲಿದೆ. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಕೋವಿಡ್ ಮಾರ್ಗಸೊಚಿಯಲ್ಲಿ ಈಗಾಗಲೇ ಸೂಚಿಸಿರುವ ಚಟುವಟಿಕೆಗಳನ್ನು ಬಿಟ್ಟು ಉಳಿದ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧವಿರುತ್ತದೆ. ರಾತ್ರಿ 10 ರ ಬಳಿಕ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಸಾಲು ಸಾಲು ಹಬ್ಬಗಳು ಬರುವುದರಿಂದ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆ ಆಗಬಾರದು ಎಂಬ ಕಾರಣಕ್ಕೆ ಕರ್ಫ್ಯೂ ಮುಂದುವರಿಕೆ ಅಗತ್ಯವಿದೆ ಎಂದು ಈ ಆದೇಶದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ.

ಅ.3 ರಿಂದ ಪಬ್ಗಳನ್ನು ತೆರೆಯಲು ಅನುಮತಿ ನೀಡಿದ್ದು, ಕೋವಿಡ್ ನಿಯಮಾವಳಿಗಳಿಗೆ ಅನುಸಾರವೇ ಕಾರ್ಯ ನಿರ್ವಹಿಸಬೇಕು. ರಾತ್ರಿ ಕರ್ಫ್ಯೂವನ್ನೂ ಪಾಲಿಸಬೇಕು. ಕೋವಿಡ್ ಪ್ರಕರಣಗಳು ಹೆಚ್ಚು ಇರುವ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯ ಗಳ ಗಡಿಗಳಲ್ಲಿರುವ ಚೆಕ್ ಪೋಸ್ಟ್ ಗೆಳಲ್ಲಿ ಕಟ್ಟೆಚ್ಚರ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಶಿವರಾಮ ಕಾರಂತ ಬಡಾವಣೆ: ಭೂಸ್ವಾದೀನ ಪ್ರಕ್ರಿಯೆ ರದ್ದಿಗೆ ಒತ್ತಡ

ನಿ ವಿಶ್ವವಾಣಿ ಸುದ್ದಿಮನೆ ಯಲಹಂಕ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉದ್ದೇಶಿತ ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ಭೂಸ್ವಾದೀನ ಪ್ರಕ್ರಿಯೆ ರದ್ದುಗೊಳಿಸುವಂತೆ ಕರ್ನಾ ಟಕ ರಾಜ್ಯ ಸರ್ಕಾರ ಮಾನ್ಯ ಸರ್ವೋಚ್ಛನ್ಯಾಯಾಲ ಯಕ್ಕೆ ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ(ಸಂಯೋಜಕ) ಬೆಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಯಲಹಂಕ ಪೊಲೀಸ್ ಠಾಣೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ದಲಿತ ಸಂಘರ್ಷ ಕಾರ್ಯಕರ್ತರು ಶಿವರಾಮ ಕಾರಂತ ಬಡಾವಣೆ ಯೋಜನೆ ಭೂಸ್ತಾದೀನ ಪ್ರಕ್ರಿಯೆ ಕೈಬಿಡುವಂತೆ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಧರಣಿಗೆ ಬೆಂಬಲ ಸೂಚಿಸಿದರು. ಯಲಹಂಕ ಪೊಲೀಸ್ ಠಾಣೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಹಿನ್ನೆಲೆಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು

ಒಂದೊಮ್ಮೆ ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಬಿಡಿಎ ಕೈಗೊಳ್ಳುವುದೇ ಆದಲ್ಲಿ ಸರ್ಕಾರದಿಂದ ಯಾವುದೇ ಹಣಕಾಸು ನೆರವನ್ನು ಅಪೇಕ್ಷಿಸದೆ ಸದರಿ ಯೋಜನೆಯ ಸಂಪೂರ್ಣ ವೆಚ್ಚವನ್ನು ಬಿಡಿಎ ತನ್ನದೇ ಸಂಪನ್ಮೂಲಗಳಿಂದ ಭರಿಸಬೇಕು. ಪ್ರಸ್ತುತ ಯೋಜನೆಗೆ ಬಿಡಿಎ



ಡಿಎಸ್ಎಸ್ ಕಾರ್ಯಕರ್ತರು ಯಲಹಂಕ ಪೊಲೀಸ್ ಠಾಣೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಪಡೆಯಬಹುದಾದ ಯಾವುದೇ ಸಾಲಗಳಿಗೆ ಸರ್ಕಾರವು ಖಾತರಿ ನೀಡದೆ ಸದರಿ ಸಾಲ ತೀರಿಸುವ ಹೊಣೆಯನ್ನು ಬಿಡಿಎ ಗೆ ವಹಿಸಬೇಕು. ಬಡಾವಣೆ ಯೋಜನೆಗೆ ಸಂಬಂಧಿಸಿದಂತೆ ಮಾಡಿಕೊಳ್ಳುವ ಯಾವುದೇ ವ್ಯವಹಾರಗಳಲ್ಲಿ ಸರ್ಕಾರ ಭಾಗಿಯಾಗಬಾರದು. ಭೂಉಪಯೋಗ ಬದಲಾವಣೆ ಮಾಡಿಕೊಳ್ಳುವ ವೇಳೆ ಅದಕ್ಕೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ವಲಯ ನಿಯಮಾವಳಿಗಳನ್ನು ಬಿಡಿಎ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಹಾಗೂ ಪೂರೈಸತಕ್ಕದ್ದು ಎಂದು ಬಿಡಿಎಗೆ ಷೆರತ್ತುಗಳನ್ನು ವಿಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಪ್ರತಿಭಟನಾಕಾರರು ಈ ಎಲ್ಲಾ ಷರತ್ತುಗಳಿಗೆ ಒಪ್ಪುವುದಾದರೆ ಬಡಾವಣೆ ಯೋಜನೆ ಕೈಗೊಳ್ಳಲಿ ಇಲ್ಲಿದಿದ್ದರೆ ಯೋಜನೆಯ ಅನುಷ್ಥಾನ ಕೈಬಿಡಬೇಕು. ಶಿವರಾಮ ಕಾರಂತ ಬಡಾವಣೆ ಯೋಜನೆ ವಿಷಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಯೋಜನೆಗೆ ಒಳಪಡುವ ಪ್ರದೇಶದ ಗ್ರಾಮಸ್ಥರು ಪ್ರತಿಭಟನೆ, ಪಾದಯಾತ್ರೆ, ವಿಧಾನಸೌಧ ಚಲೋ ಸೇರಿದಂತೆ ಹಲವು ರೀತಿಯಲ್ಲಿ ವಿರೋಧ

ವ್ಯಕ್ತಪಡಿಸಿದ್ದರೂ ಸಹ ಅಧಿಕಾರಿಗಳಿಂದ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಯಲಹಂಕ ತಹಶಿಲ್ದಾರ್ರಸಿಂಹಮೂರ್ತಿ

ರವರಿಗೆ ಮನವಿ ಸಲ್ಲಿಸಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಯೋಜಕ ವಿ.ನಾಗರಾಜ್, ಬೆಂ.ನಗರ ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್, ಗಂಟಿಗಾನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಸತ್ತನಾರಾಯಣ, ಜೆಡಿಎಸ್ ಸೇವಾದಳದ ಸತ್ತನಾರಾಯಣ, ರಾಜ್ಯಾಧ್ಯಕ್ಷ ಬಸವರಾಜ ಪಾದಯಾತ್ರಿ, ಯಲಹಂಕ ಬ್ಲಾಕ್ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಸುರೇಶ್ ಮೃತ್ಯುಂಜಯ, ರಾಜಣ್ಣ, ದೇವರಾಜು, ಕಿರಣ್, ವಜ್ರಮುನಿ(ವಜ್ರಿ) ಸೇರಿದಂತೆ ದಸಂಸ ನೂರಾರು ಕಾರ್ಯಕರ್ತರು ಹಾಗೂ ಬಡಾವಣೆ ಯೋಜನೆ ವ್ಯಾಪ್ತಿಯ ವಿವಿಧ ಗ್ರಾಮಗಳ ಸಂತ್ರಸ್ತ ರೈತರಿದ್ದರು.